

ನೊಮ್ಮೆ ಹೆಸರು: _____

ಇಂದಿನ ದಿನಾಂಕ : _____

ನೊಮ್ಮೆ COPD ಹೇಗಿದೆ ? COPD ಪರಿಶೀಲನೆ ಟೆಸ್ಟ್‌ಟಿಮ್ ಮೆಡಿಸಿನ್‌ಗಳಿಗಾಗಿ (CAT)

ಈ ಪರೀಕ್ಷೆಯು ನೊಮ್ಮೆ ಮತ್ತು ನೊಮ್ಮೆ ಆರೋಗ್ಯ ಕಾಳಜಿ ವ್ಯತ್ಯಾಸ ನೊಮ್ಮೆಗೆ COPD (ನೊಮ್ಮೆ ಶ್ವಾಸಕೋಶದ ಖಾಯಿಲೆ) [ದೀರ್ಘಕಾಲದ ಶ್ವಾಸಕೋಶ ಪರೋಕ್ಷೀಕರಣ ಖಾಯಿಲೆ (Chronic Obstructive Pulmonary Disease)] ನೊಮ್ಮೆ ಯೋಗ್ಯತೆ ಮತ್ತು ದೈನಂದಿನ ಜೀವನದ ಮೇಲೆ ಬೀರುವ ಪರಿಣಾಮವನ್ನು ಮಾಪನ ಮಾಡಲು ಸಹಾಯ ಮಾಡುತ್ತದೆ. ನೊಮ್ಮೆ COPD (ನೊಮ್ಮೆ ಶ್ವಾಸಕೋಶದ ಖಾಯಿಲೆ) ಯ ನೊಮ್ಮೆಗೆ ಸುಧಾರಣೆಗೆ ನೊಮ್ಮೆಗೆ ಮತ್ತು ಚಿಕಿತ್ಸೆಯಿಂದ ಅತ್ಯಧಿಕ ಪರಿಣಾಮವನ್ನು ಪಡೆಯಲು ನೊಮ್ಮೆ ಮತ್ತು ನೊಮ್ಮೆ ಆರೋಗ್ಯ ಕಾಳಜಿ ವ್ಯತ್ಯಾಸ ನೊಮ್ಮೆ ಉತ್ತರಗಳನ್ನು, ಮತ್ತು ಪರಿಶೀಲನೆಯ ಅಂಕವನ್ನು, ಬಳಸಬಹುದು.

ಕೆಳಗಿನ ಪರೀಕ್ಷೆ ವಿಷಯಕ್ಕೆ, ಪರಿಸ್ಥಿತಿಯನ್ನು ನೊಮ್ಮೆಗೆ ಅತ್ಯಂತ ವ್ಯವಸ್ಥಿತ ಪರೀಕ್ಷೆಯನ್ನು ಆರಿಸಿ.

ಪರೀಕ್ಷೆ ಪರೀಕ್ಷೆಗೆ ಒಂದು ಪರೀಕ್ಷೆಯನ್ನು ಮಾತ್ರ ಆರಿಸುವುದನ್ನು ದೃಢಪಡಿಸಿಕೊಳ್ಳಿ.

ಉದಾಹರಣೆ: ನಾನು ತುಂಬಾ ಸಂತೋಷವಾಗಿದ್ದೇನೆ

0	1	2	3	4	5
---	---	---	---	---	---

 ನಾನು ತುಂಬಾ ದುಃಖಿತನಾಗಿದ್ದೇನೆ

			ಅಂಕ						
ನಾನು ಎಂದೂ ಕೆಮ್ಮಿಲ್ಲ	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ನಾನು ಎಲ್ಲ ಸಮಯ ಕೆಮ್ಮುತ್ತೇನೆ	<input type="checkbox"/>
0	1	2	3	4	5				
ನನ್ನ ಎದೆಯಲ್ಲಿ ಕಫ (ಲೋಳೆ) ಇಲ್ಲವೇ ಇಲ್ಲ	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ನನ್ನ ಎದೆಯು ಸಂಪೂರ್ಣವಾಗಿ ಕಫದಿಂದ (ಲೋಳೆ) ತುಂಬಿದೆ	<input type="checkbox"/>
0	1	2	3	4	5				
ನನ್ನ ಎದೆ ಬಿಗಿಯಾಗಿದೆ ಎಂದು ಅನಿಸುವುದೇ ಇಲ್ಲ	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ನನ್ನ ಎದೆ ತುಂಬಾ ಬಿಗಿಯಾಗಿದೆ ಎಂದು ಅನಿಸುತ್ತದೆ	<input type="checkbox"/>
0	1	2	3	4	5				
ಗುಡ್ಡವನ್ನು ನಡೆಯುತ್ತಾ ಏರುವಾಗ ಅಥವಾ 12 ರಿಂದ 15 ಮೆಟೀಟಿಲುಗಳನ್ನು ಏರುವಾಗ ನನಗೆ ತುಂಬಾ ಏರುಸುರು ಬರುವುದಿಲ್ಲ.	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ಗುಡ್ಡವನ್ನು ನಡೆಯುತ್ತಾ ಏರುವಾಗ ಅಥವಾ 12 ರಿಂದ 15 ಮೆಟೀಟಿಲುಗಳನ್ನು ಏರುವಾಗ ನನಗೆ ತುಂಬಾ ಏರುಸುರು ಬರುತ್ತದೆ	<input type="checkbox"/>
0	1	2	3	4	5				
ಮನೆಯಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡುವಾಗ ನಾನು ಮೆತ್ತಗಾಗುತ್ತೇನೆ	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ಮನೆಯಲ್ಲಿ ಚಟುವಟಿಕೆಗಳನ್ನು ಮಾಡುವಾಗ ನಾನು ತುಂಬಾ ಮೆತ್ತಗಾಗುತ್ತೇನೆ	<input type="checkbox"/>
0	1	2	3	4	5				
ನನಗೆ ಶ್ವಾಸಕೋಶ ತೊಂದರೆ ಇದ್ದರೂ ಮನೆಯನ್ನು ಬಿಡುವಾಗ ನನಗೆ ಅತ್ಯಂತ ಶ್ವಾಸದೊಂದಿರುತ್ತೇನೆ	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ನನ್ನ ಶ್ವಾಸಕೋಶ ತೊಂದರೆಯ ಕಾರಣದಿಂದ ಮನೆಯನ್ನು ಬಿಡುವಾಗ ನನಗೆ ಅತ್ಯಂತ ಶ್ವಾಸ ಇಲ್ಲವೇ ಇಲ್ಲ	<input type="checkbox"/>
0	1	2	3	4	5				
ನಾನು ಗಾಢವಾಗಿ ನಿದ್ರಿಸುತ್ತೇನೆ	<table border="1" style="display: inline-table; border-collapse: collapse;"><tr><td style="width: 20px; text-align: center;">0</td><td style="width: 20px; text-align: center;">1</td><td style="width: 20px; text-align: center;">2</td><td style="width: 20px; text-align: center;">3</td><td style="width: 20px; text-align: center;">4</td><td style="width: 20px; text-align: center;">5</td></tr></table>	0	1	2	3	4	5	ನನ್ನ ಶ್ವಾಸಕೋಶದ ತೊಂದರೆಯ ಕಾರಣದಿಂದ ನಾನು ಗಾಢವಾಗಿ	<input type="checkbox"/>
0	1	2	3	4	5				

COPD ನೊಮ್ಮೆಗೆ ಪರಿಶೀಲನೆಯನ್ನು GSK ಬೆಂಬಲಿಸುವ COPD ಯಲ್ಲಿನ ಅಂತರಾಷ್ಟ್ರೀಯ ತಜ್ಞರನ್ನು ಒಳಗೊಂಡ ಒಂದು ಬಹು-ಶಿಸ್ತಿನ ಗುಂಪು ಅಭಿವೃದ್ಧಿಪಡಿಸಿದೆ. COPD ನೊಮ್ಮೆಗೆ ಸಂಬಂಧಪಟ್ಟ GSK ಚಟುವಟಿಕೆಗಳನ್ನು, ಸ್ವತಂತ್ರ ಬಾಹ್ಯ ತಜ್ಞರನ್ನು ಒಳಗೊಂಡಿರುವ ಒಂದು ಆಡಳಿತ ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ, ಈ ಸ್ವತಂತ್ರ ಬಾಹ್ಯ ತಜ್ಞರ ಪ್ರತಿ ಒಬ್ಬರೂ ಮಂಡಳಿಯ ನೇತೃತ್ವ ವಹಿಸುತ್ತಾರೆ.

CAT, COPD ನೊಮ್ಮೆಗೆ ಮತ್ತು CAT ಲೋಗೋ, GSK ಗುಂಪಿನ ಕಂಪನಿಗಳ ಟ್ರೇಡ್‌ಮಾರ್ಕ್‌ಗಳಾಗಿದೆ. ©2009 GSK. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.

ನಂದರಿಸುವುದಿಲ್ಲ

ನನಗೆ ಬಹಳ ಚೈತನ್ಯವಿದೆ

0	1	2	3	4	5
---	---	---	---	---	---

ನನಗೆ ಚೈತನ್ಯ ಇಲ್ಲವೇ ಇಲ್ಲ

ಒಟ್ಟು ಅಂಕ

--	--

COPD ನಂದರಿಸುವುದಿಲ್ಲ ಪರೀಕ್ಷೆಯನ್ನು GSK ಬೆಂಬಲಿಸುವ COPD ಯಲ್ಲೂ ಅಂತರಾಷ್ಟ್ರೀಯ ತಜ್ಞರನ್ನು ಒಳಗೊಂಡ ಒಂದು ಬಹು-ಶಿಸ್ತಿನ ಗುಂಪು ಅಭಿವ್ಯಕ್ತವಾಗಿದೆ. COPD ನಂದರಿಸುವುದಿಲ್ಲ ಪರೀಕ್ಷೆಗೆ ಸಂಬಂಧಪಟ್ಟ GSK ಚಟುವಟಿಕೆಗಳನ್ನು, ಸ್ವತಂತ್ರ ಬಾಹ್ಯ ತಜ್ಞರನ್ನು ಒಳಗೊಂಡಿರುವ ಒಂದು ಆಡಳಿತ ಮಂಡಳಿಯು ಮೇಲ್ವಿಚಾರಣೆ ಮಾಡುತ್ತದೆ, ಈ ಸ್ವತಂತ್ರ ಬಾಹ್ಯ ತಜ್ಞರ ಪೈಕಿ ಒಬ್ಬರು ಮಂಡಳಿಯ ನೇತೃತ್ವ ವಹಿಸುತ್ತಾರೆ.

CAT, COPD ನಂದರಿಸುವುದಿಲ್ಲ ಪರೀಕ್ಷೆ ಮತ್ತು CAT ಲೋಗೋ, GSK ಗುಂಪಿನ ಕಂಪನಿಗಳ ಟ್ರೇಡ್‌ಮಾರ್ಕ್‌ಗಳಾಗಿದೆ. ©2009 GSK. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.